

Date: 14th August, 2020

To

Department of Corporate services

**BSE Limited** 

1st Floor, New Trading Ring,

Rotunda Building, Phiroze Jeejeebhoy

Towers, Dalal Street, Fort,

Mumbai-400001

Scrip Code: - 540425

To

Listing Department

National Stock Exchange of India Limited

Exchange Plaza, Plot No. C-1,

G Block, Bandra Kurla Complex,

Bandra (E)

Mumbai- 400051

Symbol-SHANKARA

# Sub: Regulation 47 of SEBI (Listing Obligations and Disclosure Requirements) Regulations, 2015

Dear Sir/ Madam

We are forwarding herewith copies of newspaper cuttings of Un-audited Financials as published in the following newspapers:-

Name	Date of Publishing
The Business Standard	14th August, 2020
Kannada Prabha	14th August, 2020

This is for your information and record.

Thanking You

Yours faithfully

For Shankara Building Products Limited

Ereena Vikram

Company Secretary & Compliance Officer S +

### **SUMMIT SECURITIES LIMITED**

Corporate Identification Number: L65921MH1997PLC194571 Regd. Office: 213, Bezzola Complex, B Wing, 71, Sion-Trombay Road. Chembur. Mumbai - 400071 Tel No.: +91-22-25292152/54/55 Fax No: +91-22-25297423 mitsecurities.net Email: investors@summitsecurities.net; sun

NOTICE OF TWENTY-THIRD ANNUAL GENERAL MEETING NOTICE is hereby given that the Twenty Third Annual General Meeting AGM) of the members of Summit Securities Limited will be held on Friday September 25, 2020 at 11.00 a.m. through Video Conferencing ("VC") Other Audio-Visual Means ("OAVM") without physical presence of the members at a common venue to transact the business as set out in the

Notice of the AGM which is being circulated for convening the AGM. In view of the COVID-19 pandemic, Ministry of Corporate Affairs vide its circular dated May 05, 2020, read with circulars dated April 08, 2020 and April 13, 2020 and SEBI vide its circular dated May 12, 2020, has permitted holding of AGM through VC/OAVM without physical presence of the members. Accordingly, in compliance with aforesaid circulars, AGM of the members will be held through VC/OAVM.

The electronic copy of the AGM Notice together with the Annual Report of the Company for the financial year 2019-20 will be sent to all members whose registered email IDs are available with the Company/Depository Participant(s) and/or TSR Darashaw Consultants Private Limited, Registra and Share Transfer Agents (RTA). The AGM Notice and the Annual Report will also be available on website of the Company (www.summitsecurities.net)
BSE Limited (www.bseindia.com) and National Stock Exchange of India Limited (www.nseindia.com).

The members can attend and participate at the AGM through the VC/OAVM remembers can attend and participate at the AGM and voting through remote e-Voting and e-Voting during the AGM is being provided in the notice of the AGM. Further, members who have not registered their email addresses can also attend the AGM and vote by following the procedure. mentioned in the notice of the AGM. The members attending the AGM through VC/OAVM shall be counted for the purpose of reckoning the quorum under Section 103 of the Companies Act, 2013.

The members of the Company who have not registered their email addres can register the same as per the following procedure:

- The members holding shares in physical form may get their email addresses registered with RTA, at <u>csg-unit@tsrdarashaw.com</u> by providing the details such as Name of shareholder, Folio No., scanned copy of the share certificate (front and back), PAN (self-attested scanned copy of PAN card), AADHAR (self-attested scanned copy of Aadhar Card) mobile number and e-mail ID.
- The members holding shares in demat form may also get their email address registered temporarily by sending an email at investors@summitsecurites.ne and providing the details such as Name of shareholder, DPID-CLID (10 digit DPID + Client ID or 16 digit beneficiary ID), client master or copy of Consolidated Account statement, PAN (self-attested scanned copy of PAN card). AADHAR (self-attested scanned copy of Aadhar Card), mobilnumber and e-mail ID. For permanent registration of e-mail addresses the members are requested to register the same with their respective Depository Participant.

For Summit Securities Limited Jiya Gangwan

Company Secretary

TOURISM FINANCE CORPORATION OF INDIA LIMITED

EXTRACT OF THE AUDITED FINANCIAL RESULTS FOR THE QUARTER ENDED 30 JUNE 2020

Sr.		1	Year Ended			
No.	Particulars	30.06.2020	31.03.2020	30.06.2019	31.03.2020	
		(Audited)	(Audited)	(Audited)	(Audited)	
1	Total Income from Operations	6308.86	5,443.40	6,267.55	26,565.97	
2	Net Profit for the period (before tax, exceptional items and/or extraordinary items)	2146.87	1,050.51	2,958.42	9,745.30	
3	Net Profit for the period before tax (after exceptional items and/or extraordinary items)	2146.87	1,050.51	2,958.42	9,745.30	
4	Net Profit for the period after tax (after exceptional items and/or extraordinary items)	1656.87	1,217.02	2,293.42	8,101.81	
5	Total Comprehensive Income for the period [Comprising profit for the period (after tax) and other comprehensive income (after tax)]	1656.87	1,174.85	2,278.54	8,239.26	
6	Equity Share Capital (Face Value of ₹10/- each)	8071.67	8,071.67	8,071.67	8,071.67	
7	Other Equity (Reserves excluding revaluation reserve)	30.3			67,280.5	
8	Earning Per Share (Face value of ₹10/- each) (not annualised)					
	- Basic (₹)	2.05	1.51	2.84	10.0	
	- Diluted (₹)	2.05	1.51	2.84	10.0	

Place: New Delhi

Date: August 13, 2020

- The above statement of financial results was approved at the meeting of Board of Directors held on August 13, 2020. The Statutory Auditors have expressed unqualified opinion on the financial results
- Expected Credit Loss (ECL) has been provided as per Ind-AS 109 which is higher than provision requirements under RBI (IRACP) guidelines. Accordingly no Impairment Reserve is required to be created as per RBI regulatory guidelines on implementation of Ind-AS in NBFCs vide notification dated 13 March 2020.
- The company is engaged mainly in business of financing tourism projects. Since all activities are related to the main activity there is no separate reportable segment as per the Ind AS 108 on 'Operating Segments'.
- The above is an extract of the detailed format of Quarterly Audited Financial Results filed with the Stock Exchanges under Regulation 33 of the SEBI (Listing Obligation and Disclosure Requirements) Regulations 2015. The full format of the Audited Yearly/Quarterly Financial Results are available on the Stock Exchanges websites www.nseindia.com and www.bseindia.com and on the Company's Website www.tfciltd.com.

By order of the Board for Tourism Finance Corporation of India Ltd. (Anirban Chakraborty) Managing Director & CEO

🖥 EICHER **EICHER MOTORS LIMITED** CIN: L34102DL1982PLC129877

Place: Mumbai

Date: August 13, 2020

Regd. Office: 3rd Floor-Select Citywalk, A-3 District Centre, Saket, New Delhi-11001 Corp. Office: #96, Sector 32, Gurugram-122001. Harvana Telephone: +91 124 4415600 Website: www.eichermotors.com Email: investors@eichermotors.cor

NOTICE OF RECORD DATE Notice is hereby given that pursuant to Regulation 42 of the SEBI (Listing Obligations and Disclosure Requirements Regulations 2015 read with Rule 10 of the Companies (Management and Administration) Rules, 2014, the Board of Directors of the Company has fixed Tuesday, August 25, 2020 as the Recon Date, for determining eligibility of the shareholders for the sub-division of each equity shares of the Company of face value of Rs. 10/- each into ten (10) equity shares of

face value of Rs.1/- each.

Upon sub-division, the existing shar certificate(s) in relation to the issued equity shares of the face value of Rs. 10/- each held in physical form, shall be deemed to hav been automatically cancelled and shall be of no effect and that in lieu thereof, with o without requiring them to be surrendered to the Company, the new Share Certificate(s of the Company with regard to the sub divided shares will be issued & dispatched and in case of the equity shares held in dematerialized form, new shares will b credited proportionately into the respective beneficiary demat accounts of the members of the Company held with Depository Participants, in lieu of the existing credits present in respective beneficiary dema

The above intimation is also available on the Company's website www.eichermotors.com viz. NSE-www.nseindia.com and BSEwww.bseindia.com.

For Eicher Motors Limited

Manhar Kapoo Date: 13.08.2020 General Counsel & Place : Gurugram, Haryana Company Secretar



## **GUJARAT STATE FERTILIZERS & CHEMICALS LIMITED**

Regd. Office : PO : Fertilizernagar = 391750, Dist : Vadodara, Gujarat, India CIN No. L99999GJ1962PLC001121 Tel : (0265) 2242451 / 651 / 751

Email : ho@gsfcltd.com Web : www.gsfclimited.com

**Extract Of Standalone & Consolidated Unaudited Financial** Results For the Quarter ended 30th June, 2020

e-		Stand	alone	Consc	olidated	
Sr. No.	Particulars		r ended	Quarter ended		
		30-06-2020	30-06-2019	30-06-2020	30-06-2019	
1	Total income from operations	1,61,382	1,70,770	1,63,658	1,72,109	
2	Net Profit / (Loss) for the period (before tax, exceptional and/or	3,954	8,414	3,800	6,208	
	extraordinary items)					
3	Net Profit / (Loss) for the period before tax (after exceptional and/or	3,954	8,414	3,800	6,208	
	extraordinary items)					
4	Net Profit / (Loss) for the period after tax (after exceptional and/or	3,181	6,333	3,027	4,182	
	extraordinary items)					
5	Total Comprehensive Income for the period [Comprising Profit/(Loss)	57,355	(3,079)	57,201	(5,231)	
	for the period (after tax) and Other Comprehensive Income (after tax)]			-		
6	Equity Share Capital	7,970	7,970	7,970	7,970	
7	Earnings Per Share (of ₹ 2/- each) (for continuing and					
	discontinued operations)					
	1. Basic (in ₹ ) :	0.80	1.59	0.76	1.05	
	2. Diluted (in ₹):	0.80	1.59	0.76	1.05	
Not		0.00	1.00	0.70		

- 1 The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Stock Exchange websites (http://www.nseindia.com and http://www.bseindia.com) and on Company's website (http://www.gsfclimited.com)
- 2 The statutory Auditors of the Company have conducted a "limited review" of the results for the quarter ended on 30<sup>th</sup> June, 2020.

For Gujarat State Fertilizers & Chemicals Ltd. Date: 12th August, 2020 **Arvind Agarwal** Place: Vadodara **Chairman & Managing Director** 



### Consolidated Unaudited financial results for the Quarter ended 30th June, 2020

(₹ In Lacs, except per share data) For the Quarter ended For the Year ended **Particulars** 30.06.2020 31.03.2020 30.06.2019 31.03.2020 (Unaudited) (Unaudited) (Unaudited) (Audited) Total Income from Operations (net) 34,711 67,010 63.982 264,471 Net Profit for the period (before Tax, Exceptional and/or Extraordinary items) (2,546)1,182 5,336 (2,546)1,182 5,336 Net Profit for the period before Tax (after Exceptional and/or Extraordinary items) 1,481 Net Profit for the period after Tax (after Exceptional and/or Extraordinary items)-1,087 827 4,213 **Continuing Operations** (2,530)Profit /(Loss) after tax from discontinued operations (150) 43 (225)Total Comprehensive Income for the period [Comprising Profit for the period (2,518)1,182 676 4,012 (after tax) and Other Comprehensive Income (after tax)] 2.284.93 2.284.93 2.284.93 2.284.93 Equity Share Capital (Face Value of ₹ 10/- each) Reserves(excuding Revaluation reserve as per balance sheet of previous year) 48,463 Earnings per share (of ₹ 10/- each) - not annualised From Continuing Operations-Basic & Diluted (11.07)4.76 3.62 18.44 From Discontinued Operations-Basic & Diluted 0.18 (0.66)(0.99)(11.07) From Continuing & Discontinued Operations-Basic & Diluted 4.94 2.96 17.45 Key results of Shankara Building Products Limited on a standalone basis 59,133 249,808 33,570 64,511 Total Income Profit before tax (1,902)985 745 3,569 Profit after tax (1,886)708 483 2,728 Total Comprehensive Income (1,880)703 479

Place: Bengaluru

Date : 13 August 2020

The above is an extract of the detailed format of Quarterly and Annual Financial Results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the financial results are available on the Stock Exchange websites www.bseindia.com, www.nseindia.com and Company's website www.shankarabuildpro.com

SHANKARA BUILDING PRODUCTS LIMITED CIN: L26922KA1995PLC018990, Registered and Corporate Office: G-2, FARAH WINSFORD, 133, INFANTRY ROAD, BANGALORE - 560 001

Website:www.shankarabuildpro.com, Email:compliance@shankarabuildpro.com

Adfactors 255

Place : Bengaluru

Date : August 13, 2020

**SUKUMAR SRINIVAS** 

Managing Director

DIN: 01668064



### **Infosys Limited**

Corporate Identity Number (CIN): L85110KA1981PLC013115 Regd. Office: Electronics City, Hosur Road, Bengaluru - 560 100. Phone: 91 80 2852 0261, Fax: 91 80 2852 0362 investors@infosys.com, www.infosys.com

### NOTICE

Transfer of equity shares of the Company to Investor Education and Protection Fund (IEPF)

Shareholders are hereby informed that pursuant to the provisions of Investor Education and Protection Fund Authority (Accounting, Audit, Transfer and Refund) Rules, 2016 ("the Rules") as amended, the Interim Dividend declared for the financial year 2013-14, which remained unclaimed for a period of seven years will be credited to the IEPF on November 23, 2020. The corresponding shares on which dividends were unclaimed for seven consecutive years will also be transferred as per the procedure set out in the Rules.

In compliance with the Rules, Individual notices are being sent to all the concerned shareholders whose shares are liable to be transferred to IEPF as per the aforesaid Rules, the full details of such shareholders is made available on the Company's Website https://www.infosys.com/investors/shareholder-services/Pages/transfer-equity-shares.aspx

In this connection, please note the following:

- In case you hold shares in physical form: Duplicate share certificate(s) will be issued and transferred to IEPF. The original share certificate(s) registered in your name(s) and held by you, will stand automatically cancelled.
- In case you hold shares in electronic form: Your demat account will be debited for the shares liable for transfer to the IEPF.

In the event valid claim is not received on or before November 13, 2020, the Company will proceed to transfer the liable dividend and Equity shares in favor of IEPF authority without any further notice. Please note that no claim shall lie against the Company in respect of unclaimed dividend amount and shares transferred to IEPF pursuant to the said rules. It may be noted that the concerned shareholders can claim the shares and dividend from IEPF authority by making an application in the prescribed Form IEPF-5 online and sending the physical copy of the requisite documents enumerated in the Form IEPF-5, to the Nodal Officer of the Company.

For any queries on the above matter, shareholders are requested to contact the Company's Registrar and Share Transfer Agents, Mrs. Shobha Anand, Deputy General Manager at M/s. KFin Technologies Private Limited (formerly Karvy Fintech Private Limited) Unit: Infosys Limited, Selenium Tower B, Plot Nos. 31-32, Financial District, Nanakramguda, Serilingampally Mandal, Hyderabad-500032. Tel: +91-40-67162222 email ID: einward.ris@kfintech.com.

For Infosys Limited

August 13, 2020 Bengaluru, India

(₹ in Lakhs)

A.G.S. Manikantha Company Secretary



### ADITYA BIRLA FASHION AND RETAIL LIMITED

[CIN: L18101MH2007PLC233901] Regd. Office: Piramal Agastya Corporate Park, Building 'A', 4<sup>th</sup> and 5<sup>th</sup> Floor, Unit No. 401, 403, 501, 502, L.B.S. Road, Kurla, Mumbai - 400 070. Tel.: +91 86529 05000; Fax: +91 86529 05400 E-mail: secretarial.abfrl@adityabirla.com; Website: www.abfrl.com

# EXTRACT OF UNAUDITED CONSOLIDATED FINANCIAL RESULTS FOR THE QUARTER ENDED JUNE 30, 2020

(₹ in Crore)

Sr. No.	Particulars	Quarter ended June 30, 2020	Year ended March 31, 2020	Quarter ended June 30, 2019	
		(Unaudited)	(Audited)	(Unaudited)	
1.	Total Income from Operations	323.02	8,787.86	2,065.46	
2.	Net Profit/ (loss) for the period (before tax and exceptional items)	(544.93)	(32.89)	35.14	
3.	Net Profit/ (loss) for the period (before tax and after exceptional items)	(544.93)	(32.89)	35.14	
4.	Net Profit/ (loss) for the period (after tax and exceptional items)	(410.36)	(165.02)	21.56	
5.	Total Comprehensive Income for the period [Comprising Profit/ (loss) for the period (after tax) and Other Comprehensive Income (after tax)]	(413.54)	(159.76)	16.13	
6.	Paid-up Equity Share Capital	773.97	773.95	773.50	
7.	Other Equity (excluding share suspense)	=	293.92	-	
8.	Earnings Per Share (of ₹ 10/- each) (Not annualised) (Including share suspense) for continuing and discontinued operations  1. Basic (in ₹):	(5.30)	(2.11)	0.28	
	2. Diluted (in ₹):	(5.30)	(2.11)	0.28	

- The Consolidated financial results, as reviewed and recommended by the Audit Committee, have been approved by the Board of Directors at its meeting held on August 13, 2020.
- The Consolidated financial results have been prepared in accordance with Indian Accounting Standards (Ind AS) 34 "Interim Financial Reporting" as prescribed under Section 133 of the Companies Act, 2013 read with Rule 3 of the Companies (Indian Accounting Standards) Rules, 2015, as amended.
- The consolidated financial results for the quarter ended June 30, 2020 are not comparable with the quarter ended June 30, 2019. The Ministry of Corporate Affairs vide notification dated July 24, 2020, issued an amendment to Ind AS 116 - Leases, by inserting a practical expedient w.r.t "Covid-19-Related Rent Concessions" effective from the period beginning on or after April 01, 2020. Pursuant to the above amendment, the Group has applied the practical expedient during the quarter ended June 30, 2020 by accounting the unconditional rent concessions of ₹ 159.33 Crore (including ₹ 65.95 Crore pertaining to periods after June 30, 2020) in "Other income" in the consolidated Statement of Profit and Loss.
- COVID-19 pandemic has had a significant impact on the business operations and the financial results of the Group for the quarter ended June 30, 2020. The Group has assessed the impact of this pandemic on its business operations and has considered all relevant internal and external information available up to the date of approval of these financial results, in determination of the recoverability and carrying value of financial assets and non-financial assets. The impact of COVID-19 pandemic on the overall economic environment being uncertain may affect the underlying assumptions and estimates used to prepare the Group's financial results, whereby actual outcome may differ from those assumptions and estimates considered as at the date of approval of these financial results. The Group will continue to closely monitor any material changes to future economic conditions. The Group continues to take various precautionary measures to ensure health and safety of its customers, employees and their families from COVID-19.
- On June 25, 2020, the Board of Directors of the Company approved issue of 9,04,65,693 equity shares of face value of ₹10 each (the "Rights Equity Shares") at a price of ₹ 110 per Rights Equity Share (including premium of ₹ 100 per Rights Equity Share), in the ratio of 9 Rights Equity Shares for every 77 existing fully-paid shares held by the eligible equity shareholders as on Wednesday, July 1, 2020, the Record date.

On July 28, 2020, the Company approved allotment of 9,02,77,042 equity shares of face-value ₹ 10/- each to the eligible applicants. The Rights Equity Shares were allotted as partly paid-up for an amount of ₹ 55 per Rights Equity Share received on application (of which ₹ 5 is towards face value and ₹ 50 towards premium). The issue of 1,88,651 Rights Equity Shares has been kept in abeyance pending regulatory/other clearances.

In terms of the Regulation under Regulation 47 of the Securities and Exchange Board of India (Listing Obligations and

ents) Regulations, 2015, key standalone financial results information is stated below

Sr. No.	Particulars	rticulars Quarter ended June 30, 2020		Quarter ended June 30, 2019	
		(Unaudited)	(Audited)	(Unaudited)	
1.	Turnover	319.96	8,742.53	2,065.46	
2.	Profit/ (loss) before tax	(533.46)	(9.09)	35.14	
3.	Profit/ (loss) after tax	(399.91)	(145.19)	21.56	

The above is an extract of the detailed Unaudited Consolidated Financial Results filed with the Stock Exchanges under Regulation 33 of the Securities and Exchange Board of India (Listing Obligations and Disclosure Requirements) Regulations, 2015. The detailed Unaudited Standalone and Consolidated Financial Results are available on the Stock Exchanges' websites i.e. www.bseindia.com and www.nseindia.com and also available on the Company's website i.e. www.abfrl.com.

> For and on behalf of the Board of Directors Aditya Birla Fashion and Retail Limited

Ashish Dikshit **Managing Director** 

An Aditya Birla Group Company



ಕರ್ನಾಟಕ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಪಠ್ಯಪುಸ್ತಕ ಸಂಘ (ರಿ)

ನಂ. 4, ಡಿ.ಎಸ್.ಇ.ಆರ್.ಟಿ. ಕಟ್ಟಡ, 100 ಅಡಿ ವರ್ತುಲ ರಸ್ತೆ, ಬನಶಂಕರಿ 3ನೇ ಹಂತ, ಬೆಂಗಳೂರು-560 085. ದೂರವಾಣಿ: 080-26422238/45 ಫ್ಯಾಕ್ಸ್: 080–26421299 ಇ–ಮೇಲ್: mdktbs.tender@gmail.com

ವರ್ಷಸ್ಟರ್: http://www.ktbs.kar.nic.in #IO: A8/MDXTB/1/INTRNAL AUDIT/2019-20 ದನಾಂಕ: 13,08,2020

ಸರ್ವೀಸ್ ಟೆಂಡರ್ ಅಧಿಸೂಚನೆ

(ಇ-ಪ್ರೊಕ್ಕೂರ್ ಮೆಂಟ್ ಮೂಲಕ ಮಾತ್ರ)

2019-20, 2020-21 ಮತ್ತು 2021-22 ಈ ಮೂರು ಸಾಲುಗಳ ಕರ್ನಾಟಕ ಪಠ್ರಪುಸ್ತಕ ಸಂಘ(ರಿ) ಬೆಂಗಳೂರು ಹಾಗೂ 04 ವಿಭಾಗೀಯ ಪಠ್ಯಪುಸ್ತಕ ಮಳಿಗೆಗಳ ಅಂತರಿಕ ಲಿಕ್ಕ ಪರಿಶೋಧನೆಗೆ ಅರ್ಹ ಸಂಸ್ಥೆಗಳಿಂದ ಇ-ಪೋರ್ಟಲ್ ಮೂಲಕ ಎರಡು ಬಿಡ್ ಪದ್ಧತಿಯಲ್ಲಿ ಟೆಂಡರ್ ಕರೆಯಲಾಗಿದೆ. ವಿವರವಾದ ಟೆಂಡರ್ ದಸ್ತಾವೇಜನು https://eproc.karnataka.gov.in ಮತ್ತು http://www.ktbs.kar.nic.in ನಲ್ಲಿ ಪರಿಶೀಲಿಸಬಹುದು. ಆಸಕ್ತ ಅರ್ಹ ಸಂಸ್ಥೆಗಳು ತಮ್ಮ ಬಿಡ್ ಗಳನ್ನು ದಿನಾಂಕ: 12.09.2020ರ ಸಂಜೆ 5.30 ರವರೆಗೂ ಇ-ಪೋರ್ಟಲ್ ಮೂಲಕ ಸಲ್ಲಿಸಬಹುದಾಗಿದೆ. ಇಎಂಡಿ ಮೊತ್ತ **ರೂ.30,000/-.** ಇ-ಪೋರ್ಟಲ್ ನ ಸಹಾಯವಾಣಿ: 080-46010000, 080-22631200 ಸಹಿ/- ವ್ಯವಸ್ಥಾಪಕ ನಿರ್ದೇಶಕರು

ಕರ್ನಾಟಕ ಪಠ್ಯಪುಸ್ತಕ ಸಂಘ (ರಿ), ಬೆಂಗಳೂರು.



ಸರ್ ಸಿದ್ದಪ್ಪ ಕಂಬಳಿ ರಸ್ತೆ ದೂರವಾಣಿ : 2213898, 2213888 website : www.hdmc.gov.in ಕಾರ್ಯನಿರ್ವಾಹಕ ಅಭಿಯಂತರರು(ತೋಟಗಾರಿಕೆ)

## ಅಲ್ಲಾವಧಿ ಇ-ಟೆಂಡರ ಅಧಿಸೂಚನೆ

ನಂ:ಎಚ್.ಡಿ.ಎಂ.ಸಿ:2505/ಇ-ಟೆಂಡರ್-07/2020-21 ದಿನಾಂಕ : 12-08-2020

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸನ್ 2020-21ನೇ ಸಾಲಿನ ಪಾಲಿಕೆಯ ಸಾಮಾನ್ಯ ನಿಧಿ ಅನುದಾನ ಅಡಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕ ಆದೇಶ 1999-2000ರ ಪ್ರಕಾರ ಆ್ಯಕ್ಟ್ 2000 ನಿಯಮದಂತೆ ಸ್ಟ್ಯಾಂಡರ್ಡ ಬಿಡ್ ಡಾಕ್ಕೂಮೆಂಟ್ KW-2 & Service Tender ನಿಯಮದನ್ನಯ PWD/HDMC/ಇತರೇ ಸರ್ಕಾರಿ ಇಲಾಖೆಯಲ್ಲಿ ನೊಂದಾಯಿತರಾದ 3ನೇ ದರ್ಜೆ ಮೇಲ್ಪಟ್ಟು ಗುತ್ತಿಗೆದಾರರಿಗೆ ಇ–ಪ್ರೋಕ್ಕೂರಮೆಂಟ ಪೋರ್ಟಲ್ ಮುಖಾಂತರ ಟೆಂಡರ್ನ್ನು ಆಹ್ವಾನಿಸಲಾಗಿದೆ.

ಸಾಮನ್ನ ವರ್ಗದ ಗುತ್ತಿಗೆದಾರರಿಗೆ ಮೀಸಲಿರುವ ಕಾಮಗಾರಿಗಳು 1) ಇಂಡೆಂಟ ನಂ- DMA/2020-21/OW/WORK\_INDENT104576

ರೂ. 31.49 ಲಕ್ಷ. (12 ತಿಂಗಳು) 2) ಇಂಡೆಂಟ ನಂ- DMA/2020-21/OW/WORK\_INDENT104574 ರೂ. 25.37 ಲಕ್ಷ. (12 ತಿಂಗಳು)

3) ಇಂಡೆಂಟ ನಂ- DMA/HDMC/HORTI/MANPOWER-1/2020-21 ರೂ. 07.24 ಲಕ್ಷ. (12 ತಿಂಗಳು)

4) ಇಂಡೆಂಟ ನಂ-DMA/HDMC/HORTICULTURE/2020-21/01/CALL-4 ರೂ. 13.55 ಲಕ್ಷ. (12 ತಿಂಗಳು) (4ನೇ ಕರೆ)

ಈ ಮೇಲಿನ ಕ್ರಸಂ 1 ರಿಂದ 4ರ ವರೆಗಿನ ಕಾಮಗಾರಿಗಳನ್ನು ಸಾಮಾನ್ಯ ವರ್ಗದ ಗುತ್ತಿಗೆದಾರರಿಗೆ ಮೀಸಲಿರಿಸಿ ಟೆಂಡರನ್ನು ಆಹ್ವಾನಿಸಲಾಗಿದೆ. ಇ.ಎಂ.ಡಿ. ಹಾಗೂ

ತರ ವಿವರಗಳನ್ನು ವೆಬ್ ಸೈಟ್ ಮೂಲಕ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗುತ್ತಿಗೆದಾರರು ಕಾರ್ಯನಿರ್ವಾಹಕ ಅಭಿಯಂತರರು (ತೋಟಗಾರಿಕೆ) ಇವರ ಕಚೇರಿಯ ಕೆಲಸದ ವೇಳೆಯಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ. ಕಚೇರಿಯ ದೂರವಾಣಿ ಸಂಖ್ಯೆ: 0836:2252204 ನ್ನು ಸಂಪರ್ಕಿಸಬಹುದಾಗಿದೆ ಹಾಗೂ ವೆಬ್ಸ್ಟೆಟ್ ವಿಳಾಸ http:/www.eproc.karnataka.gov.in ರಲ್ಲಿ ಪಡೆಯಬಹುದು ಅಲ್ಲದೇ ಸದರಿ ವೆಬ್ ಸೈಟ್ನಲ್ಲಿ ಸದರಿ ಟೆಂಡರ್ಗೆ ಸಂಬಂಧಿತ ಬದಲಾವಣೆ ಅಥವಾ ತಿದ್ದುಪಡಿಗಳನ್ನು ಕಾಲಕಾಲಕ್ಕೆ ಪ್ರಕಟಿಸಲಾಗುವುದು. ಟೆಂಡರ್ ದಾಖಲೆಗಳನ್ನು ಇ-ಪ್ರೋಕ್ಕೂರಮೆಂಟ್ ನಲ್ಲಿ ದಿನಾಂಕ : 13-08-2020 ರಿಂದ ಪಡೆಯಬಹುದಾಗಿದೆ. ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ:01-09-2020 ರಂದು ಸಾ.4.00 ಘಂಟೆ ವರೆಗೆ

ಟೆಂಡರ ತೆರೆಯುವ ದಿನಾಂಕ: 02-09-2020 ಸಾ. 4.30 ಘಂಟೆ ನಂತರ

ಸಹಿ/- ಕಾರ್ಯನಿರ್ವಾಹಕ ಅಭಿಯಂತರರು(ತೋಟಗಾರಿಕೆ) ವಾಸಾಸಂಇ/ರಾ/ಎಂಸಿಎ/260/2020–21 ಹು.ರಾ. ಮಹಾನಗರ ಪಾಲಿಕೆ, ಹುಬ್ಬಳ್ಳ

ಕರ್ನಾಟಕ ಸರ್ಕಾರ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರ್ಯಪಾಲಕ ಇಂಜಿನಿಯರ್, ನಂ.1 ಕಟ್ಟಡಗಳ ವಿಭಾಗ, ಎಸ್.ಜಿ.ಪಿ. ಆವರಣ, ಬೆಂಗಳೂರು. ಘೋನ್: 080-22255210, ಫ್ಯಾಕ್: 080-22250755 ಇ–ಮೇಲ್: eebld1@kpwd.gov.in

ಸಂಖ್ಯೆ: ಇಇ/ಬಿಲ್ಲಿಂಗ್1/ಎಇ-4/21/2020-21 ದಿನಾಂಕ: 11-08-2020

# ಅಲ್ಲಾವಧಿ ಟೆಂಡರ್ಗಳಿಗೆ ಆಹ್ರಾನ (ಐಎಫ್ಟ್)

1) ಕಾರ್ಯಪಾಲಕ ಇಂಜಿನಿಯರ್, ನಂ. 1, ಕಟ್ಟಡಗಳ ವಿಭಾಗ, ಬೆಂಗಳೂರು ಅರ್ಹ ಟೆಂಡರ್ದಾರರಿಂದ ಕೆಳಗಿನ ಪಟ್ಟಿಯಲ್ಲಿನ ನಿರ್ಮಾಣ ಕಾಮಗಾರಿಗಳಿಗೆ ಟೆಂಡರ್ಗಳನ್ನು ಆಹ್ವಾನಿಸಿದ್ದಾರೆ. ಟೆಂಡರ್ದಾರರು ಕೆಳಗಿನ ಪಟ್ಟಿಯಲ್ಲಿನ ಒಂದು ಅಥವಾ ಎಲ್ಡಾ ಕಾಮಗಾರಿಗಳಿಗೆ ಇ-ಪ್ರೊಕ್ಕೂರ್ಮೆಂಟ್ ಪೋರ್ಟಲ್ (http://eproc.karnataka.gov.in) ಮೂಲಕ ಟೆಂಡರ್ಗಳನ್ನು ಸಲ್ಲಿಸಬಹುದು. ಟೆಂಡರ್ದಾರರ ಸೂಚನೆಗಳ ಕಲಂ 3 ರಲ್ಲಿ ತಿಳಿಸಿರುವ ಕನಿಷ್ಠ ಅರ್ಹತೆಯನ್ನು ಪಡೆದಿರುವ ಟೆಂಡರ್ದಾರರಿಗೆ ಗುತ್ತಿಗೆಯನ್ನು ನೀಡಲಾಗುತ್ತದೆ ಎಂಬುದನ್ನು ಟೆಂಡರ್ದಾರರು ಗಮನಿಸಬೇಕು. (ನಿಗದಿತ ಟೆಂಡರ್ ದಾಖಲೆ - ಕೆಡಬ್ಲ್ಯೂ 1). 2) ಕರ್ನಾಟಕ ಸರ್ಕಾರದ ಇ-ಪ್ರೊಕ್ಕೂರ್ಮೆಂಟ್ ಮೋರ್ಟಲ್ ನಿಂದ ಟೆಂಡರ್ ದಾಖಲೆಗಳನ್ನು 11-08-2020 ರಿಂದ 18-08-2020 ರವರೆಗೆ ಡೌನ್ಲೋಡ್ ಮಾಡಿಕೊಳ್ಳಬಹುದು. 3) ಕೆಳಗಿನ ಪಟ್ಟಿಯಲ್ಲಿ ಕಾಮಗಾರಿಗಳಿಗೆ ಸೂಚಿಸಿರುವ ಇ.ಎಂ.ಡಿ ಮೊತ್ತದೊಂದಿಗೆ ಟೆಂಡರ್ಗಳನ್ನು ಸಲ್ಲಿಸಬೇಕು. ದಾಖಲೆಗಳಲ್ಲಿ ಸೂಚಿಸಿರುವ ಯಾವುದಾದರೂ ಒಂದು ವಿಧದಲ್ಲಿ ಇ.ಎಂ.ಡಿ ಮೊತ್ತವನ್ನು ಪಾವತಿಸಬಹುದು ಮತ್ತು ಟಿಂಡರ್ ಸಿಂಧುತ್ತದಿಂದ ಮುಂದಿನ 45 ದಿನಗಳವರೆಗೆ ಇ.ಎಂ.ಡಿ ಮೊತ್ತದ ಪಾವತಿಗೆ ಸಿಂಧುತ್ರವು ಇರಬೇಕು. ಟೆಂಡರ್ಗಳನ್ನು ಆನ್ ಲೈನ್ ಇ-ಪ್ರೊಕ್ಕೂರ್ ಮೆಂಟ್ ಪೋರ್ಟರ್ ಮೂಲಕ 18-08-2020ರಂದು 16.00 ಗಂಟೆಯವರೆಗೆ ಸಲ್ಲಿಸಬಹುದು ಮತ್ತು 19-08-2020ರಂದು ಸಂಜೆ 4.30 ಗಂಟೆಗೆ ಟಿಂಡರ್ಗಳನ್ನು ತೆರೆಯಲಾಗುವುದು. 5) ಇನ್ನಿತರ ವಿವರಗಳನ್ನು ಟಿಂಡರ್ ಡಾಕ್ಕೂಮೆಂಟ್ ಗಳಲ್ಲಿ ವೀಕ್ಷಿಸಬಹುದು.

zajkar zozij	ಕಾಮಗಾರಿಯ ಹೆಸರು	ಕಾಮಗಾರಿಯ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇಎಂಡಿ ಮೊತ್ತ (ರೂ. ಗಳಲ್ಲಿ)
1	ಕೆ.ಎ.ಎಸ್. ಅಸೋಸಿಯೇಷನ್, ಇನ್ಫ್ಯಾಂಟ್ರಿ ರಸ್ತೆ, ಬೆಂಗಳೂರು ಇಲ್ಲಿಗೆ ಸಿವಿಲ್ ಕಾವುಗಾರಿಗಳು ವುತ್ತು ಜಿವರ್ ಉಪಕರಣಗಳನ್ನು ಒದಗಿಸುವುದು. ಇಂಡೆಂಟ್ ಸಂಖ್ಯೆ –126417/2020–2021	18.00	45,000/-

ಡಾಕ್ಕೂಮೆಂಟ್ ಬೆಲೆ (ರೂ. ಗಳಲ್ಲಿ): ಇ-ಹೋರ್ಟಲ್ ನಲ್ಲಿ ಇರುವಂತೆ ಪೂರ್ಣಗೊಳಿಸುವ ಕಾಲಾವಧಿ: 2 ತಿಂಗಳು (ಮಳೆಗಾಲ ಸೇರಿದಂತೆ)

ಸಹಿ/- ಕಾರ್ಯಪಾಲಕ ಅಭಿಯಂತರರು ನಂ.1, ಕಟ್ಟಡಗಳ ವಿಭಾಗ, ಬೆಂಗಳೂರು. DIPR/DDU/Adverto/780/2020-21

ಕರೆಗಳ ಸಂಖ್ಯೆ: 1ನೇ ಕರೆ

@ pnb Housing

ಸಾರಿಗೆ ಇಲಾಖೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಬೆಂಗಳೂರು(ಉತ್ತರ), ಯಶವಂತಪುರ,

ಬೆಂಗಳೂರು-560 022

ಸಂಖ್ಯೆ: ಪ್ರಾಸಾಅ/ಬೆಂ(ಉ)/ಡಿ.ಎಸ್.ಎ/ಹರಾಜು/2020-21 ದಿನಾಂಕ: 11.08.2020

## ಸಾರ್ವಜನಿಕ ಬಹಿರಂಗ ಹರಾಜು ಪ್ರಕಟಣೆ

ಕೆಳಕಂಡ ವಾಹನಗಳು ತೆರಿಗೆ ಪಾವತಿಸಿದ ಮರಾವೆ ಹಾಗೂ ಇನ್ನಿತರೆ ಮೂಲ ದಾಖಲಾತಿಗಳಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಅವುಗಳನ್ನು ದಿನಾಂಕ: 29.08.2020, **ಮಧ್ಯಾಹ್ನ 3.00 ಗಂಟೆಗೆ** ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಇಎಂಡಿ: ಪ್ರತಿ ವಾಹನಕ್ಕೆ ರೂ.20,000/-. ವಾಹನಗಳ ವಿವರ: (1) Bajaj Tempo, ವಾಹನ ಸಂಖ್ಯೆ: KA-04-A-9296, , ವಾಹನ ವರ್ಗ: MAXI CAB, ನೋಂದಣಿ ದಿನಾಂಕ: 25.03.2004, ವಾಹನ ಇರುವ ಸ್ಥಳ: ಬಿಎಂಟಿಸಿ ಘಟಕ 28, ಹೆಬ್ಬಾಳ. (2) Tata Motors, ವಾಹನ ಸಂಖ್ಯೆ: KA-51-D-5532, ವಾಹನ ವರ್ಗ: PSV, ನೋಂದಣಿ ದಿನಾಂಕ: 05.08.2016, ವಾಹನ ಇರುವ ಸ್ಥಳ: ಬಿಎಂಟಿಸಿ ಘಟಕ 28, ಹೆಬ್ಬಾಳ. (3) SML, ವಾಹನ ಸಂಖ್ಯೆ: KA-02-C-1572, ವಾಹನ ವರ್ಗ: PSV, ನೋಂದಣಿ ದಿನಾಂಕ: 11.06.2004, ವಾಹನ ಇರುವ ಸ್ಥಳ: ಬಿಎಂಟಿಸಿ ಘಟಕ 26, ಯಶವಂತಮರ. (4) Maruti Suzuki, ವಾಹನ ಸಂಖ್ಯೆ: KA-02-AA-4659, ವಾಹನ ವರ್ಗ: M/CAB, ನೋಂದಣಿ ದಿನಾಂಕ: 30.06.2003, ವಾಹನ ಇರುವ ಸ್ಥಳ: ಬಿಎಂಟಿಸಿ ಘಟಕ 26, ಯಶವಂತಮರ. (5) Bolero, ವಾಹನ ಸಂಖ್ಯೆ: KA-09-TY-3676, ವಾಹನ ವರ್ಗ: LGV, ನೋಂದಣಿ ದಿನಾಂಕ: W/O Reg, ವಾಹನ ಇರುವ ಸ್ಥಳ: ಬಿಎಂಟಿಸಿ ಘಟಕ 28, ಹೆಬ್ಬಾಳ. (6) Mercedes Benz, ವಾಹನ ಸಂಖ್ಯೆ: KA-04-G-1657, ವಾಹನ ವರ್ಗ: LMV, ನೋಂದಣಿ ದಿನಾಂಕ: 18.03.2020, ವಾಹನ ಇರುವ ಸ್ಥಳ: ಪ್ರಾಸಾಅ, ನೆಲಮಂಗಲ. (7) Ashok Leyland, ವಾಹನ ಸಂಖ್ಯೆ: KA-05-AA-4047, ವಾಹನ ವರ್ಗ: C/C, ನೋಂದಣಿ ದಿನಾಂಕ: 14.03.2007, ವಾಹನ ಇರುವ ಸ್ಥಳ: ಬಿಎಂಟಿಸಿ ಘಟಕ 26, ಯಶವಂತಮರ. (8) Ashok Leyland, ವಾಹನ ಸಂಖ್ಯೆ: KA-06-B-3419, ವಾಹನ ವರ್ಗ: S/C, ನೋಂದಣಿ ದಿನಾಂಕ: 19.09.2007, ವಾಹನ ಇರುವ ಸ್ಥಳ: ಬಿಎಂಟಿಸಿ ಘಟಕ 26, ಯಶವಂತಮರ. (9) Ashok Leyland, ವಾಹನ ಸಂಖ್ಯೆ: KA-01-A-5945, ವಾಹನ ವರ್ಗ: PSV, ನೋಂದಣಿ ದಿನಾಂಕ: 27.03.2002, ವಾಹನ ಇರುವ ಸ್ಥಳ: ಬಿಎಂಟಿಸಿ ಘಟಕ 26, ಯಶವಂತಮರ. (10) Ashok Leyland, ವಾಹನ ಸಂಖ್ಯೆ: KA-52-0032, ವಾಹನ ವರ್ಗ: PSV, ನೋಂದಣಿ ದಿನಾಂಕ: 19.07.2005, ವಾಹನ ಇರುವ ಸ್ಥಳ: ಬಿಎಂಟಿಸಿ ಘಟಕ 26, ಯಶವಂತಮರ. (11) Bajaj Tempo, ವಾಹನ ಸಂಖ್ಯೆ: KA-05-C-5121, ವಾಹನ ವರ್ಗ: MAXI CAB, ನೋಂದಣಿ ದಿನಾಂಕ: 03.01.2004, ವಾಹನ ಇರುವ ಸ್ಥಳ: ಬಿಎಂಟಿಸಿ ಘಟಕ 26, ಯಶವಂತಮರ. (12) Ashok Leyland, ವಾಹನ ಸಂಖ್ಯೆ: TN-39-AB-4747, ವಾಹನ ವರ್ಗ: PSV, ನೋಂದಣಿ ದಿನಾಂಕ: 23.02.2005, ವಾಹನ ಇರುವ ಸ್ಥಳ: ಬಿಎಂಟಿಸಿ ಘಟಕ 26, ಯಶವಂತಪುರ. ಹೆಚ್ಚಿನ ಮಾಹಿತಿಯನ್ನು ಮೇಲ್ಕಂಡ ಕಚೇರಿಯಿಂದ ಪಡೆಯಬಹುದು.

ಸಹಿ/- ಪ್ರಾದೇಶಿಕ ಸಾರಿಗೆ ಅಧಿಕಾರಿಗಳು,ಬೆಂಗಳೂರು ಉತ್ತರ, ಬೆಂಗಳೂರು ವಾಸಾಸಂಇ/ಬೆಂ.ನ./756/ಎಂಸಿಎ/2020-21

PUBLIC NOTICE

I, the undersigned Amba Bai W/o V K

Balasubramanyam, R/at No. 3/2,

Wheeler Road, Frazer Town, Bengaluru-

560 005, the owner of property bearing

Site No. 3/2, Wheeler Road, Frazer Town,

Bengaluru-560 005. I have lost the Sale

Deed No. 3201-71-72 dated

Any person finds the said document/s,

finder/s may please be handed over the

same to the undersigned and they will be

Amba Bai

No. 3/2, Wheeler Road, Frazer Town,

Bengaluru-560 005.

Mobile No. 9980104057

ಸಾರ್ವಜನಿಕ ಪ್ರಕಟಣೆ

ದೇವೆನಹಳ್ಳಿ ಕಾಲ್ಲೂಕು, ಸಾದಹಳ್ಳಿ ಗ್ರಾಮ ಪಿವಾಸಿ ಲೇಟ್

ವೆಂಕುಪ್ರಸವರ ಪುತ್ರಿ ಶ್ರೀಮತಿ ಎಸ್.ಮಿ ಪ್ರಭಾವತಿ

ಅವರ ಮಾಲೀಕತ್ಕೆ ಒಳಪಟ್ಟಿರುವ ಈ ಕೆಳಕುಡ ಷೆಡ್ಕೂಲ್ ಆಸ್ತ್ರಿಗಳ ಅಭಿವೃದ್ಧಿ ಕರಾರು

ಮಾಡಿಕೊಳ್ಳಲಿದ್ದಾರೆ. ಈ ವ್ಯವಹಾರದ ಬಗ್ಗೆ ಯಾರಿಗಾದರೂ ಆಕ್ಷೇಪಕೆ ಅಥವಾ ತಕರಾರುಗಳಿದ್ದಲ್ಲಿ

ಅಂತಶವರು ಈ ಕೆಳಗೆ ನಮೂದಿಸಿರುವ ವಕೀಲರಿಗೆ

ಇನ್ನು 7 ದಿನಗಳೊಳಗಾಗಿ ತಮ್ಮ ಆಕ್ಷೇಪಣೆ / ತಕರಾರು

ಪ್ರಮ್ಯೂಲ್ ಆಸ್ತ್ರಿಗಳು

ವೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ವೂಕು, ಸಾದಹಳ್ಳಿ ಗ್ರಾಮದ ವ್ಯವಸಾಯದ ಅಮೀನುಗಳು ಒಟ್ಟು

ಕಕ್ಷಿದಾರರು ಬೆಂಗಳೂರು ಗ್ರಾಮಾಂತರ ಚಿಲ್ಲೆ,

rewarded suitably.

ಸಲ್ಲಿಸುವುದು.

Digerer 1 and 20 mosts

1) ボ. おo. 21/2 ವೈಕಿ 8 root5

2) rt. rto. 21/4 rtj.e 25% rtoets

4) ಸ. ನಂ. 27/4 ಪೈಕಿ 20 ಗುಂಟೆ ಅಮೀದು.

ಶ್ರೀಮತಿ ಕೆ. ಶೀಲಾ ಆರ್ನಿಕ್, ಪರೀಂದು

ಕಮಲಾ ಮಟ್ಟರ್, ನಂ. 10, ಕರಾಟ್ ರಸ್ತೆ,

ಬೆಂಗಳೂರು-560 00L ಮೊಬೈಲ್: 78297 74230

3) xi, sto. 27/1 at 6 6 rtxot5

## PUBLIC NOTICE

Krishnaswamy Naidu, residing at No. 43, 9th E Cross, Lakshman Nagar, Hegganahalli Cross, Bangalore- 560091, has lost the Original Sale Deed dated 21/01/2011, registered as document No. NMG-1-05581/2011-12, in the office of Sub Registrar Nelamangala, near Summanahalli Junction, Magadi Road, Bangaiore City, on 10/08/2020.

Notice is hereby given to all the general public that whoever finds the above mentioned Original Document, may kindly inform/contact the undersigned within 07 days from the date of publication of this notice. After the said period, my client will treat the above said Original Documents as lost permanently and will take further steps in accordance with law as he deem fit. This publication is made based on the

complaint/Lost report ref. 096353/2020, dated 10/08/2020 filed before the Bangalore

G.H. Channaganagaiah, Advocate # 196, 6th Main, Pipe Line Road, Srinivasanagara, Sunkadakatte, Bengaluru-560091. Mob.: 94480 23171, 85532 35289

# PUBLIC NOTICE

Notice is hereby given that Sri SREERAMA REDDY, S/o.Sri.Muniswamy Reddy, Smt. SAROJA, W/o.Sri.Sreerama Reddy, are desirous to sell the under mentioned property to my client and any person or persons claiming any interest on the under mentioned property or any part thereof, is hereby required to communicate the same to me, with documentary evidence at my office at No.F-4, First floor, BASCO Complex, Gandhibazaar circle, Basavanagudi, Bangalore-560004, within 15 days from the date of this publication, as otherwise the said sale will be completed without any reference or regard to any such purported claim or interest, which shall be deemed to have been

waived for all intents and purposes. SCHEDULE All the piece and parcel of the immovable residential Property bearing New BBMP Katha No.528, PID No.57-156-528, BDA Site No.528, formed by BDA, situated at 8th Cross Road, 3rd phase extension JF Nagar, Sarakki, Bangalore , measuring East to West 45 ft & North to South (56 +

56.31/2 ft, and bounded on : East by : Site No.527 West by : Site No.529 North by : Road South by : Site No.548

Including residential building thereon. M.S. MANJUNATH, Advocate, MS ASSOCIATES

No.F-4, First floor, BASCO COMPLEX, Gandhibazaar Circle, Basavanagudi, Bangaiore-04. Ph:080-26673086/ 9845025702. Mail id: ms26673086@gmail.com Bangalore. Date: 13/08/2020

Finance Limited ನೋಂದಾಯಿತ ಕಛೇರಿ: 9ನೇ ಮಹಡಿ, ಅಂತರಿಕ್ಷ ಭವನ, 22, ಕೆ.ಜಿ. ಮಾರ್ಗ್, ನವದೆಹಲಿ- 110 001 ದೂರವಾಣೆ. ಸಂ: 011-23357171, 23357172, 23705414, Website: www.pnbhousing.com

ಶಾಖಾ ಕಛೇರಿ ವಿಳಾಸ: ಆಸ್ತಿ ನಂ. 85, ಮಾತೃರ್ಹಿ ಆರ್ಕೇಡ್, 188 ಅಡಿ ರಸ್ತೆ, 1ನೇ ಹಂತ, 2ನೇ ಸ್ಪೇಚ್, ಬಿಟಿಎಂ ಬಡಾವಣೆ, ಬೆಂಗಳೂರು-568876. ಫೋ.ಸಂ.: 1800−12 8800 ಇ−ಮೇರ್− bangalore@pnbhousing.com, Website:-www.pnbhousing.com

# ಸ್ತಾಧೀನ ಸೂಚನೆ (ಸ್ಥಿರಾಸ್ತಿಗಳಿಗಾಗಿ)

ಆದಾಗ್ಕೂ ಈ ಕೆಳಗಿನ ಸಹಿದಾರರು ಪಿಎನ್ಎ ಹೆಗಿಎಗ್ ಫೈಸಾನ್ನ್ ಲಿ. ನ ಅಧಿಕೃತ ಅಧಿಕಾರಿಯವರಾಗಿದ್ದು, 2002ರ ಹಣಕಾಸು ಆಕ್ರಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಕಂಪ್ರಯನ್ನ್ ರೂಲ್ 8(1)ರಡಿ ಸೆಕ್ಕೂ ರಿಟ್ಟಿಸೇಷನ್ ಆ್ಯಂಡ್ ರೀಕರ್ ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ ರಡಿ ಪ್ರವತ್ತವಾದ ಅಭಿಕಾರವನ್ನು ಚಲಾಯಿಸಿ ಕ್ರಮವಾಗಿ ಸಾಲಗಾರರಿಗೆ ತಮ್ಮ ಬಾಕಿ ಜೊತ್ತವನ್ನು ಸದರಿ ಸೋಟಿಸ/ಗಳ ಸ್ವೀಕರಿಸಿದ ದಿನಾಂಕದಿಂದ 60 ದಿನಗಳೊಳಗಾಗಿ ಮರುಪಾವತಿಸುವಂತೆ ಸಾಲಗಾರರಿಗೆ ಕರೆ ನೀಡಿ ಪ್ರತಿ ಖಾತೆಯ ಎದುರಿಗೆ ನಮೂದಿಸಿದ ದಿನಾಂಕಗಳಂದು ತಗಾದೆ ನೋಟನ್ ಬಾರಿ ಮಾಡಿದ್ದರು. "ಹಣ ಮರುಪಾವತಿ ಮಾಡಲು ಸಾಲಗಾರ/ರು ವಿಫಲರಾಗಿದ್ದು, ಅದ್ದರಿಂದ ಈ ಕೆಳಸಹಿದಾರರು ಈ ಮೂಲಕ ಸಾರ್ವಜನಿಕರು/ ಸಾಲಗಾರ/ರುಗಳಿಗೆ ವಿಕೇಷವಾಗಿ ಸೂಚಿಸುವುದೇನೆಂದರೆ, ಸದರ ದಿಯವುಗಳ ನಿಯಮ 3ರ ಜೊತೆ ಓದಿಕೊಳ್ಳಬೇಕಾದ ಸದರಿ ಕೌಯ್ಕೆಮ ಸೆಕ್ಷನ್ 13(12) ರಲ್ಲಿ ಪ್ರದಕ್ಷವಾದ ಅಧಿಕಾರವನ್ನು ಚಲಾಯಿಸಿ ಪ್ರತಿ ಖಾತೆಯ ಎದುರು ನಮೂದಿಸಿದ ದಿನಾಂಕಗಳಂದ

ಈ ಕೆಳಗೆ ವಿವರಿಸಿದ ಆತ್ರಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಸಾಲಗಾರ/ರಿಗೆ ಸಿರ್ದಿಷ್ಟವಾಗಿ ಮತ್ತು ಸಾಮಾನ್ಯವಾಗಿ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಹಾಗೂ ವ್ಯವಹಾರ ಮಾಡಿದ್ದೇ ಅದರೆ ಸಾಲದ ಕರಾರು ಪತ್ರವಂತೆ ಬಾಕಿ ಮೊತ್ತ ಜೊತೆಗೆ ಲಕ್ಕೆಯನ್ನು ಪಿಎನ್ಐ ಹೌಸಿಂಗ್ ಫೈನಾನ್ ಲಿಮಿಟಿಡ್ಗಗೆ ಪಾವತಿಸಲು ಬದ್ಧವಾಗಿರಬೇಕಾಗುತ್ತದೆ. ಹಾಗೂ ಆಕ್ರಿಯು ಪಿಎನ್ಐಗೆ ಸರ್ಬಂಧಿಸಿದ್ದಾಗಿದೆ. ಕಾಯದೆಯ ಕಲಂ 13, ಉಪವಂಧ (೫) ಕಟ್ಟಳಗಳಲ್ಲಿ ಲಭ್ಯವಿರುವ, ಭಪ್ರತಾ ಆಕ್ರಿಗಳನ್ನು ಜಡಿಸಿಕೊಳ್ಳಲು ಇರುವ ಕಾಲವಾಶದ ಬಗ್ಗೆ ಸಾಲಗಾರರ ನರುವ ಸಳೆಯಲಾಗಿದೆ.

#. #0	ಸಾಲದ ಖಾಡೆ ಸಂಖ್ಯೆ	memdd / xx-memdd / smlwybadd shtb	District District	ಬಾಕಿ ದೊತ್ತ	ಸ್ಕಾಧೀನಕ್ಕೆ ಪಡೆಯುವ ದಿನಾಂಕ	ಅಡಮಾನಿತ ಆಸ್ತಿಗಳ ವಿವರಣೆ
1.	NHL/BAN/05 15/222145, NHL/BAN/06 15/228782 & NHL/BAN/ 1216/337084	ಶ್ರೀ ಚೆ.ವಿ ಕೃಷ್ಣ ರೆಡ್ಡಿ, ಮೋ ಅರವಿಂದ್ ಇಬ್ಇಲ್ಲ ಕಾಪ್ ಇಂಡಿಯಾ ಪ್ಲೈ ಲಿ., ಮತ್ತು ಶ್ರೀಮತಿ ಪದ್ಮವಾ ರೆಡ್ಡಿ ಬಂಕೆ	16/01/2020	ರೂ. 4,38,53,417.34 (ನಾಲ್ಕು ಕೋಟ ಮೂಡತ್ತೆಯು ಲಕ್ಷದ ಕೊಂಭಕ್ತೆರಡು ಸಾವಿರದ ನಾಲ್ಕುನೂರ ಹದಿನೇಕು ರೂ. ಮತ್ತು ಇವೃತ್ತಾರು ಪೈಸೆ ಮತ್ತು) 33,87,3928 ರಂದು ಇಪ್ಪಂತೆ	12.68.2020 (2008/26)	ಸಕಲ ಸಮಸ್ರವೂ ಸೇರದ ಹೊರಗಿನ ಅಭಿವೃದ್ಧಿ ಹೊಂದದ ಪರಿವರ್ತಿತ ಭೂಮಿಯ ಸರ್ವೆ ಸಂ. 116/1, ಅಳತೆ: 025 ಗುಂಟೆಗಳು (ಪರಿವರ್ತಿತ ಕೃಷಿಯೇತರ ವಾಸದ ಉದ್ದೇಶ ಅಫೀಷಿಯಲ್ ಮೆಮೊರಾಂಡಮ್ ಸಂ. ಎ.ಎಲ್.ಎನ್ (ಎಸ್.ಬಿ) (ಬಿ.ಎಚ್) ಎಸ್.ಆರ್ 78/2010-11, ದಿನಾಂಕ 20.06.2011, ರಂದು ವಿಶೇಷ ಡೆಪ್ಟುಟಿ ಕಮೀಪನರ್ ಪ್ರಕಟಿಸಿದ, ಬೆಂಗಳೂರು ಜಿಲ್ಲೆ, ಬೆಂಗಳೂರು ದೊಡ್ಡತೋಗೂರು ಗ್ರಾಮ, ಬೇಗೂರು ಹೋಬಳಿ, ದೆಂಗಳೂರು ದಕ್ಷಿಣ ತಾಲ್ಲೂಕು ಮತ್ತು ಚಕ್ಕುಬಂದಿ: ಪೂರ್ವಕ್ಕೆ: ರೆ ಸರ್ವೆ ಸಂ. 116/2ರ ಪೂಜಪ್ರರವರ ಆಸ್ತಿ, ಪಕ್ಷಿಮತ್ತೆ: ರೆ ಸರ್ವೆ ಸಂ. 113 ಮತ್ತು ಟ್ಯಾಂಕ್ ಬಂಡ್ ಈಗಿನ ರಸ್ತೆ, ಉತ್ತರಕ್ಕೆ: ರೆ ಸರ್ವೆ ಸಂ. 114 (ಟ್ಯಾಂಕ್ ವಾಟರ್ ಡ್ಲೈನ್), ದಕ್ಷಿಣಕ್ಕೆ: ರೆ ಸರ್ವೆ ಸಂ. 113 ಮತ್ತು ಟ್ಯಾಂಕ್ ಬಂಡ್ ಈಗಿನ

ಅಧಿಕೃತ ಅಧಿಕಾರಿ, ಪಿಎನ್ಪ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

# ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ನಿಯಮಿತ

ನೋಂದಾಯಕ ಕಚೇರಿ: ಕೆ–ರೈಡ್, #36, 7ನೇ ಮಹಡಿ, ಎಮ್ಎಸ್ಐಎಲ್ ಹೌಸ್ ಕನ್ನಿಂಗ್ ಹ್ಯಾಮ್ ರಸ್ತೆ, ಬೆಂಗಳೂರು-560052 ಟೆಲಿಫ್ಯಾಕ್ಸ್: 080-22370581 / 2 ಇ-ಮೇಲ್: md@kride.in

Vacancy Notice No. 20/2020 Dated: 14.08.2020 ಪ್ರಮುಖ ಯೋಜನೆಯಾದ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಹಾಗೂ ರೈಲ್ನೆ ದ್ವಿಪರೀಕರಣ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಕರ್ನಾಟಕ ಸರ್ಕಾರ ಮತ್ತು ರೈಲೈ ಸಚಿವಾಲಯದ ಜಂಟಿ ಉದ್ಯಮವಾದ ಕೆ–ರೈಡ್ ಸಂಸ್ಥೆಯು ಈ ಕೆಳಗಿನ ಹುದ್ದೆಗೆ 18 ವರ್ಷಗಳ ಗುಂಪು 'ಎ' ಸೇವೆ ಮತ್ತು ಎನ್ಎಲ್/ಜಿಸಿ/ಡಿಎಲ್ ನಿರ್ಮಾಣದಲ್ಲಿ ಮತ್ತು /

ಅಥವಾ ಮೆಟ್ರೊದ ಮೂಲಸೌಕರ್ಯ ಯೋಜನೆ ಇತ್ಯಾದಿಯಲ್ಲಿ 5 ವರ್ಷಗಳ ಅನುಭವ ಹೊಂದಿರುವ IRSE ಅಧಿಕಾರಿಗಳಿಂದ ಅರ್ಜಿಗಳನ್ನು ಆಹ್ಯಾನಿಸುತ್ತದೆ.

ನಿಯೋಜನೆ ಆಧಾರದ ಮೇಲೆ ವಿವರವಾದ ಅರ್ಹತಾ ಷರತುಗಳು ಮತ್ತು ಆನ್ಲೈನ್ ಅರ್ಜಿಗಳು www.kride.in

ನಿರ್ದೇಶಕರು (ಪ್ರೊಜೆಕ್ಟ್ & ಪ್ಲ್ಯಾನಿಂಗ್)

ಮತ್ತು ರೈಲ್ವೆ ಮಂಡಳಿಯ ವೆಬ್ಸೈಟ್ ನಲ್ಲಿ ಲಭ್ಯ 14.09.2020 ರಂದು ಅಥವಾ ಅದಕ್ಕಿಂತ ಮುಂಚೆ ಅರ್ಜಿ ಸಲ್ಲಿಸಿ.

ಎಮ್ಡ್/ಕೆ-ರೈಡ್

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ "ಜ್ಜಾನ ಸಂಗಮ" ಬೆಳಗಾವಿ–590 018, ಕರ್ನಾಟಕ ರಾಜ್ಯ ಪ್ರೋ. ಎ.ಎಸ್. ದೇಶಪಾಂಡೆ ಏ.ಇ., ಎಮ್.ಟಿಕ್ಸಪಿಎಚ್.ಡಿ., ದೂರವಾಣಿ ಸಂ. (0831) 2498100

ಫ್ಯಾಕ್ನ ಸಂ. (0831) 2405467 ಕ್ರಮ ಸಂಖ್ಯೆ:ವಿ.ತಾ.ವಿ./ಬೆ/ಸ್ಟಾ.ಅ./2020-21/ಐ.ಎಪ್.ಟಿ.- 13/1640

# ಅಲ್ಪಾವಧಿ ಟೆಂಡರ ಪ್ರಕಟಣೆ (ದ್ವಿ ಲಕೋಟಿ ಪದ್ಧತಿಯಲ್ಲಿ) (ಇ-ಪ್ರೊಕ್ಕೂರಮೆಂಟ್ ಮೂಲಕ)

ಕುಲಸಚಿವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇವರು ಇವರು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ನಿಯಮ-2000 ರನ್ನಯ ಹೊರ ಹೊರ ಸಂಪನ್ನೂಲ ಏಜನ್ಪಿಯಿಂದ ಒದಗಿಸುವ ಕೆಲಸವನ್ನು ವಿದ್ಯುನ್ನಾನ ಸಂಗ್ರಹಣೆ ವೇದಿಕೆಯ ಮೂಲಕ ಟೆಂಡರನ್ನು ಆಮಂತ್ರಿಸಲಾಗಿದೆ. ಕಾಮಗಾರಿ ಹೆಸರು:-I)ಯು.ಬಿ.ಡಿ.ಟಿ., ತಾಂತ್ರಿಕ ಮಹಾವಿದ್ಯಾಲಯ, ದಾವಣಗೆರೆಗೆ ಹೊರ ಸಂಪನ್ನೂಲ ಸಿಬ್ಬಂದಿಗಳನ್ನು ಹೊರ ಸಂಪನ್ನೂಲ ಏಜನಿಯಿಂದ ಒದಗಿಸುವ ಕೆಲಸದ ಮೊತ್ತ ರೂ.93,68,641/-. ಇತರೆ ಮಾಹಿತಿಗಳನ್ನು http://eproc.karnataka.gov.in ವೆಬ್ ಸೈಟ್ ಮೂಲಕ ದಿನಾಂಕ: 12-08-2020 ರಿಂದ ಪಡೆದುಕೊಳ್ಳಬಹುದು.

DIPR/BGM/RO-NO-402/MCA/2020-21 ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ,ಬೆಳಗಾವಿ

General Public are hereby notified and warned that my client Sir. K.N. Venkatesh, S/o. Late Narayanappa, R/o. No. 840, 60 Feet Road, Rajarajeshwarinagar, Bengaluru - 560 098, is the absolute owner of residential converted immovable land property bearing Survey No. 220, out of the total extent on Western Portion measuring East to West 85 Feet and North to South 100 Feet, in all measuring 8500 Square Feet, situated at Halagevaderahalli Village, Kengeri Hobli, Bengaluru South Taluk, Bengaluru. The Deputy Commissioner Bengaluru District was pleased to convert the above said land for residential purposes vide order No. ALN(S)SR(KENG)/168/11-12, dated 30-04-2012, which is more fully described in schedule mentioned hereunder, now the schedule property is under BBMP Limits, Ward No. 160, further the Katha of the schedule property stands in the name of Sir. K.N. Venkantesh, bearing BBMP Katha No. 6291/2/6262/220/1.

Now some strangers having no manner of right, title or interest over the schedule property are deceiving general public by portraying themselves as owners of the schedule property, as such general public are hereby forewarned not to deal with the schedule property and in-spite of this notice if the anybody where to deal with the schedule property, it would be at their own risk and peril and my client would be constrained would take appropriate legal action both civil and criminal against them.

# SCHEDULE

All that is piece and parcel of the residential converted immovable land property bearing Survey No. 220, and out of the total extent of Western Portion measuring East to West 85 Feet and North to South 100 Feet, in all measuring 8500 Square Feet, situated at Halagevaderahalli Village, Kengeri Hobli, Bengaluru South Taluk Bengaluru, the schedule property now coming under BBMP Limits, Ward No. 160 vide BBMP Katha No. 6291/2/6262/220/1 and bounded on:

East by: Remaining portion Sy. No. 220, West by: Land in Sy. No. 223 and 235, North by: 40 Feet Road and thereon BEML Layout, South by: Apartment constructed in Sy.No. 220.

# SMD & ASSOCIATES, Advocates

# 114, First Floor, Embassy Center, Opposite to Karnataka Film Chambers of Commerce, Near Shivananda Circle, Bangalore-560001.

Place: Bangalore,

Date: 10th August 2020

## ಸಾರತೀಯ ರಿಸರ್ವ್ ಬ್ರಾಂಕ್ ನೋಟು ಮುದ್ರಣ (ಪ್ರೈ) ಲಿಮಿಟೆಡ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಂಪೂರ್ಣ ಮಾಲೀಕತ್ವದಲ್ಲಿನ ಅಂಗಸಂಸ್ಥೆ)

ನೋಟ್ ಮುದ್ರಣ ನಗರ, ಮೈಸೂರು-570003, ಕರ್ನಾಟಕ, ಭಾರತ ದೂರವಾಣಿ : +91 821 2582905/15/25, ಫ್ಲಾರ್ : +91 821 2582099 ರಾಷ್ಟ್ರೀಯ ಸ್ಪರ್ಧಾತ್ಮಕ ಬಿಡ್/ ಮುಕ್ತ ಟೆಂಡರ್ ವಿಚಾರಣೆ

ಬಿಆರ್ಬಿಎನ್ಎಂಪಿಎಲ್ ಸಂಸ್ಥೆಯು ಕೆಳಕಂಡ ಟೆಂಡರ್ಗಳಿಗಾಗಿ ಅರ್ಹತೆಯುಳ್ಳ ಬಿಡ್ಡರ್ಗಳಿಂದ ಸರ್ಧಾತಕ ಬಿಡ್ಗಳನ್ನು ಅಹಾನಿಸಿದೆ: ಟಿಂಡರ್ ಸಂ.: 030/ಎಂಜೈಎಸ್/ಸಿವಿಲ್/2020-21 - ಬಿಆರ್ಬಎನ್ಎಂಪಿಎಲ್, ಟೌನ್ಷಫ್

ಗಳ ಕೆಲವು ಮನೆಗಳ ಮುಂದೆ ನಿಲ್ಲುವ ಮಳೆ ನೀರನ್ನು ಹೊರದೂಡಲು ಚರಂಡಿಗಳ ಎತ್ತರಿಸುವುದು ಹಾಳಾಗಿರುವ ದಾರಿ(ಪಾತ್ವೇ)ಗಳ ದುರಕ್ತಿ ಮತ್ತು ಸಣ್ಣ ಚರಂಡಿಗಳ ನಿರ್ಮಾಣ ಟೆಂಡರ್ ಸಂ.: 035/ಎಂದೈಎಸ್/ಐಎಂಯು-11/2020-21 - ಬಿಆರ್ಬಿಎನ್ಎಂಪಿಎಲ್ ಮೈಸೂರಿನಲ್ಲಿ ಇಂಕ್ ತಯಾರಿಕಾ ಘಟಕಕ್ಕೆ 20 ಕೆಜಿ ಸಾಮರ್ಥ್ಯದ ಎಂಎಸ್ ಟನ್ಗಳ ಸರಬರಾಜು

ಟೆಂಡರ್ ಸಂ.: 837/ಎಂದೈಎಸ್/ಎಂಎಂಡಿ/2020-21 - ಬಿಆರ್ಬಎನ್ಎಂಪಿಎಲ್, ಮೈಸೂರು, ಇಲ್ಲಿಗೆ ಸಿಎಸ್ಆರ್ ನಡಿ ಪರ್ಸನಲ್ ಕಂಪ್ಯೂಟರ್ಸ್ ಮತ್ತು ಮಲ್ಪಿ ಮೀಡಿಯಾ ಪ್ರೊಣಿಕ್ಷರ್ ಗಳ ಸರಬರಾಜು ಮತ್ತು ಜೋಡಣೆ

. ಟೆಂಡರ್ ಸಂ.: 838/ಎಂವೈಎಸ್/ಎಂಎಂಡಿ/2020-21 - ಬಿಆರ್ಬಿಎನ್ಎಂಪಿಎಲ್, ಮೈಸೂರು, ಇಲ್ಲಿಗೆ ಪರ್ಲೈಟ್ ಫಿಲ್ಫರ್ ಎಡ್ ಪೌಡರ್ನ ಸರಬರಾಜು. 5. ಟೆಂಡರ್ ಸಂ.: 039/ಎಂದೈಎಸ್/ಮೆಂಟಿನೆನ್(ಯು)/2020-21 - ಬಿಆರ್ಬಿಎನ್ಎಂಪಿಎಲ್

ಮೈಸೂರು, ಇಲ್ಲಿ ಟೌನ್ಷ್ ಫ್ ವಿದ್ಯುತ್ ಚಾಲನೆ ಮತ್ತು ನಿರ್ವಹಣೆ . ಟೆಂಡರ್ ಸಂ.: 041 / ಎಂಬೈಎಸ್ / ಎಂಎಂಡಿ / 2020 - 21 - ಬಿಆರ್ ಬಎನ್ಎಂಪಿಎಲ್, ಮೈಸೂರು,

ಇಲ್ಲಿ ಸಿಎಸ್ಆರ್ ನಡಿ ಶಾಲಾ ಮತ್ತು ಕಛೇರಿ ಫರ್ನೀಚರ್ ನ ಸರಬರಾಜು ಟೆಂಡರ್ ದಾಖಲೆಗಳು ಮತ್ತು ಇತರೆ ವಿವರಗಳ ಡೌನ್ಲೇಡಿಂಗ್ ಗಾಗಿ ದಯವಿಟ್ಟು ನಮ್ಮ ವೆಬ್ಸ್ಟ್ ಟ್ www.brbnmpl.co.in ಗೆ ಭೇಟಿ ಮಾಡಿ. ಮತ್ತು ಬಿಡ್ಗಳನ್ನು ಸೆಪೆಂಬರ್ 16, 2020, 1430 ಗಂಟೆ ಗಳ ಒಳಗೆ ಸಲ್ಲಿಸುವುದು ಮುಂದೆ ತಿದ್ದುಪಡಿಗಳು/ ಏನಾದರೂ ಇದ್ದಲ್ಲಿ ಕಂಪನಿ ವೆಬ್ಸ್ಕೆ ಟ್ ನಲ್ಲಿ ಮಾತ್ರ

ಇನ್ಸ್ ಪೆಕ್ಟರ್ ಜನರಲ್ ರವರ ಕಛೇರಿ, ಎಸ್ಟಿಸಿ ಬಿಎಸ್ಎಫ್ ಬೆಂಗಳೂರು.

## ಉಪಯೋಗಕ್ಕೆ ಬಾರದ ವಸ್ತುಗಳ ಹರಾಜು ಸೂಚನೆ

1. ಉಪಯೋಗಕ್ಕೆ ಬಾರದ ಕ್ಯೂ ವಸ್ತುಗಳು, ಸಂವಹನ ವಸ್ತುಗಳು ಎಂಟಿ ವಸ್ತುಗಳು ಇಂಜಿನಿಯರಿಂಗ್ ವಸ್ತುಗಳು, ಆಸ್ಪತ್ರೆ ವಸ್ತುಗಳು, ಸ್ಪೋರ್ಟ್ಸ್ ಐಟಂಗಳು, ಮೆಸ್ ವಸ್ತುಗಳು ಇತ್ಯಾದಿಗಳ ಜೊತೆಗೆ ಎಸ್ಟಿಎಸ್ ಬಿಎಸ್ಎಫ್ ಬೆಂಗಳೂರು ಇಲ್ಲಿ ಸಾರ್ವಜನಿಕ ಬಹಿರಂಗ ಹರಾಜನ್ನು 26.08.2020ರ ಬೆಳಗ್ಗೆ 11.00 ಗಂಟೆಗೆ ಏರ್ಪಡಿಸಲಾಗಿದೆ.

2. ಎಲ್ಲಾ ಆಸಕ್ತ ಪಾರ್ಟಿಗಳು, ನಿಗದಿತ ದಿನಾಂಕದಂದು ಮತ್ತು ನಿಗದಿತ ಸಮಯಕ್ಕೆ

ಹರಾಜಿನಲ್ಲಿ ಹಾಜರಿರಲು ಕೋರಲಾಗಿದೆ. 3. ಹರಾಜು ಮುಗಿದ ನಂತರ ಯಶಸ್ವಿ ಬಿಡ್ದದಾರರು ಹರಾಜಿನ ಹಣವನ್ನು ಸ್ಥಳದಲ್ಲಿಯೇ ಪಾವತಿ ಮಾಡಬೇಕು ಮತ್ತು ಅದೇ ದಿನ ಹರಾಜು ಮಾಡಿದ ಮೆಟೀರಿಯಲ್ಸ್ ಗಳನ್ನು ಸ್ವಂತ ಸಾರಿಗೆ ವ್ಯವಸ್ಥೆಯಲ್ಲಿ ತೆಗೆದು ಸಾಗಿಸಿಕೊಂಡು ಹೋಗಬೇಕು.

4. ಇನ್ಸ್ ಪೆಕ್ಟರ್ ಜನರಲ್ ಎಸ್ಟಿಸಿ, ಬಿಎಸ್ಎಫ್, ಬೆಂಗಳೂರು – ಇವರು ಯಾವುದೇ ಕಾರಣ ನೀಡದೆ ಹರಾಜನ್ನು ಒಪ್ಪಿಕೊಳ್ಳಬಹುದಾದ ಮತ್ತು ತಿರಸ್ಕರಿಸಬಹುದಾದ

ಹಕ್ಕುಗಳನ್ನು ಕಾಯ್ದಿರಿಸಿಕೊಂಡಿರುತ್ತಾರೆ. ಸೂಚನೆ: ಕರ್ನಾಟಕ ರಾಜ್ಯದಲ್ಲಿ ಅನ್ವಯಿಸುವ ತೆರಿಗೆಯನ್ನು ಯಶಸ್ವಿ ಬಿಡ್ಡರ್ದಾರರು ಭರಿಸಬೇಕು. ಸಹಿ/- (ಕೆ ಕೆ ಸಿಂಗ್) 2ಸಿ (ಪಿಆರ್ಓವಿ

davp 19110/11/0014/2021

ಅಧಿಸೂಚಿಸಲಾಗುವುದು ಮಾಡಲಾಗುತ್ತದೆ.

ಕಾರ್ಯಪಾಲಕ ಅಭಿಯಂತರವರ ಕಛೇರಿ. ಲೋ.ಇ, ವಿಶೇಷ ವಿಭಾಗ, ಶಿವಮೊಗ್ಗ.

ಫೋನ್ನಂ::08182-222942 ಇ-ಮೇಲ್: spdivision@gmail.com ಅಲ್ಪಾವಧಿ ಟೆಂಡರ್ ಪ್ರಕಟಣೆ (ದ್ವಿ-ಲಕೋಟೆ ಪದ್ಧತಿ)

(ಇ-ಪ್ರೊಕ್ಕೂರ್ಮೆಂಟ್ ಮೂಲಕ)-2ನೇ ಕರೆ

ಐ.ಎಫ್.ಟಿ. ಸಂಖ್ಯೆ: 19/2020-21

ಕೆ.ಡಬ್ಲೂ-1&2 ది: 13.08.2020

ಇನ್ ಸ್ಪೆಕ್ಟರ್ ಜನರಲ್ ರವರ ಪರವಾಗ್ರಿ

ಎಸ್ಟಿಸಿ ಬಿಎಸ್ಎಫ್ ಬೆಂಗಳೂರು

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಆದ್ರಾದೇಶ 2000ರ ಪ್ರಕಾರ ಆಕ್ಸ್ 2000ರ ನಿಯಮದಂತೆ ಕೆಳಕಂಡ ಕಾಮಗಾರಿಗೆ ಸ್ನಾಂಡರ್ಡ್ ಟೆಂಡರ್ ಡಾಕ್ಕೂಮೆಂಟ್ ಕೆ.ಡಬ್ಲೂ-1&2 ರನ್ನಯ 8443 ಠೇವಣಿವಂತಿಕೆ (ಶಿಕ್ಷಣ ಇಲಾಖೆ-ನಬಾರ್ಡ್-25 ಅಂಗನವಾಡಿ ಕಟ್ಟಡಗಳು) ಲೆಕ್ನಶೀರ್ಷಿಕೆಗಳಡಿಯಲ್ಲಿನ ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕುಗಳಲ್ಲಿ ಅನುಮೋದನೆಗೊಂಡಿರುವ 4 ಸಂಖ್ಯೆ ಕಾಮಗಾರಿಗಳಿಗೆ ಕರ್ನಾಟಕ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯಲ್ಲಿ ನೊಂದಾಯಿತರಾದ 4ನೇ ದರ್ಜೆ (ರೂ. 25.00 ಲಕ್ಷಗಳ ವರೆಗೆ) ಹಾಗೂ ಮೇಲ್ಪಟ್ಟ ಗುತ್ತಿಗೆದಾರರಿಂದ ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮುಖಾಂತರ ಟೆಂಡರ್ನ್ನು ಏಕ-ಲಕೋಟೆ ಪದ್ಧತಿಯಲ್ಲಿ ಟೆಂಡರ್ ಆಹ್ರಾನಿಸಲಾಗಿದೆ. ಸದರಿ ಕಾಮಗಾರಿಗಳ ಟೆಂಡರ್ಗಿಟ್ಲ ಮೊತ್ತ ಗರಿಷ್ಠ ರೂ. 49.00 ಲಕ್ಷ ಮತ್ತು ಕನಿಷ್ಠ ರೂ. 17.00 ಲಕ್ಷ ಹಾಗು ಇ.ಎಂ.ಡಿ. ಮೊತ ಗರಿಷ್ಠ ರೂ. 0.98 ಲಕ್ಷ ಮತ್ತು ಕನಿಷ್ಠ ರೂ. 0.21 ಲಕ್ಷ) ಟೆಂಡರ್ ಅವಧಿ 09 ತಿಂಗಳು ಮಳೆಗಾಲ ಸೇರಿ.

ಸದರಿ ಕಾಮಗಾರಿಗೆ ಈ ಕೆಳಸಹಿ ಮಾಡಿರುವವರು ಟೆಂಡರ್ ಆಹ್ರಾನಿಸಿರುತ್ತಾರೆ. ಅರ್ಹ ಗುತ್ತಿಗೆದಾರರು ಇ–ಪ್ರಕ್ಕೂರ್ ಮೆಂಟ್ ಫೋರ್ಟಲ್ http://eproc.karnataka.gov.in ಮುಖಾಂತರ ಟೆಂಡರ್ ದಸ್ತಾವೇಜಿನ ಸೆಕ್ಷನ್-2ರ (ಟೆಂಡರ್ದಾರರಿಗೆ ತಿಳುವಳಿಕೆ) ಕ್ಲಾಸ್-3 ರನ್ವಯ ಅರ್ಹತೆ ವಿವರಗಳನ್ನು ಗಮನಿಸತಕ್ಕದ್ದು. ವಿದ್ಯುನ್ಮಾನ ಜಾಲದಲ್ಲಿ ದಿನಾಂಕ: 17-08-2020 ರಿಂದ 24-08-2020 ರ ವರೆಗೆ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಟೆಂಡರ್ ಸ್ಪೀಕೃತಿ ಅಂತಿಮ ದಿನಾಂಕ 24-08-2020 ರ 17.00 ಗಂಟಿವರೆಗೆ ಹೆಚ್ಚಿನ ವಿವರಗಳು ಬೇಕಾದಲ್ಲಿ ಈ ಕಛೇರಿಯನ್ನು ಕಛೇರಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ. ವೆಬ್ಸ್ಟೆಟ್ ನಲ್ಲಿರುವ ಟೆಂಡರ್ ವಿವರಗಳೇ ಅಂತಿಮವಾಗಿರುತ್ತವೆ.

ವಾ.ಸಾ.ಸಂ.ಇ/ಶಿ/ನಂ-54/08/ಎಂಸಿಎ/20-21

ಸಹಿ/- ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗ, ಶಿವಮೊಗ್ಗ

Shanlkara Building Products Ltd.

# Consolidated Unaudited financial results for the Quarter ended 30th June, 2020

		For the Year ended			
Particulars	30.06.2020 (Unaudited)	31.03.2020 (Unaudited)	30.06.2019 (Unaudited)	31.03.2020 (Audited)	
Total Income from Operations (net)	34,711	67,010	63,982	264,471	
Net Profit for the period (before Tax, Exceptional and/or Extraordinary items)	(2,546)	1,481	1,182	5,336	
Net Profit for the period before Tax (after Exceptional and/or Extraordinary items)	(2,546)	1,481	1,182	5,336	
Net Profit for the period after Tax (after Exceptional and/or Extraordinary items)- Continuing Operations	(2,530)	1,087	827	4,213	
Profit /(Loss) after tax from discontinued operations		43	(150)	(225)	
Total Comprehensive Income for the period [Comprising Profit for the period (after tax) and Other Comprehensive Income (after tax)]	(2,518)	1,182	676	4,012	
Equity Share Capital (Face Value of ₹ 10/- each)	2,284.93	2,284.93	2,284.93	2,284.93	
Reserves(excuding Revaluation reserve as per balance sheet of previous year)	30+0			48,463	
Earnings per share (of ₹ 10/- each) - not annualised				-	
From Continuing Operations-Basic & Diluted	(11.07)	4.76	3.62	18.44	
From Discontinued Operations-Basic & Diluted		0.18	(0.66)	(0.99)	
From Continuing & Discontinued Operations-Basic & Diluted	(11.07)	4.94	2.96	17.45	
Key results of Shankara Building Products Limited on a standalone basis	10000000				
Total Income	33,570	64,511	59,133	249,808	
Profit before tax	(1,902)	985	745	3,569	
Profit after tax	(1,886)	708	483	2,728	
Total Comprehensive Income	(1,880)	703	479	2,709	

Place : Bengaluru

Date: 13 August 2020

The above is an extract of the detailed format of Quarterly and Annual Financial Results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the financial results are available on the Stock Exchange websites www.bseindia.com, www.nseindia.com and Company's website www.shankarabuildpro.com.

SUKUMAR SRINIVAS Managing Director

SHANKARA BUILDING PRODUCTS LIMITED CIN: L26922KA1995PLC018990, Registered and Corporate Office: G-2, FARAH WINSFORD, 133, INFANTRY ROAD, BANGALORE - 560 001

Website:www.shankarabuildpro.com, Email:compliance@shankarabuildpro.com

Adfactors 255

DIN:01668064

kpepaper.asianetnews.com ( )

ಸಳ: ಬೆಂಗಳೂರು, ದಿನಾಂಕ: 13.08.2020











